

ISSN: 0302-9832

SHODHAK

A Journal of Historical Research

Volume: 53, Issue: 02, No: 08, May - August : 2023

Editor : Dr. Ram Pande

Mailing Address:
SHODHAK

B-424, Malviya Nagar, Jaipur-302017

e-mail : shodhakjournal@gmail.com

CO-ORDINATOR

IQAC

K.L.E. Arts & Commerce College

GADAG

PRINCIPAL

K.L.E. Society's

Arts & Commerce College

GADAG-BETCERI-582101

ಅಂಬೇಡ್‌ರ ಚಿಂತನೆಯಲ್ಲಿ ಜಾತಿವ್ಯವಸ್ಥೆಯ ಸ್ವರೂಪ ಮತ್ತು ವಿಶೇಷಣೆ

ಡಾ. ವೀಣಾ. ಈ, ಸಹಾಯಕ ಪ್ರಾಧಾನಕರು, ರಾಜ್ಯಶಾಸ್ತ್ರ, ವಿಭಾಗ. ಕೆ.ಲೋ.ಇ ಸಂಸ್ಥೆಯ ಕಲ್ಯಾಂಶ ವಾಳಿಜ್ಯ ಮಹಾವಿದ್ಯಾಲಯ, ಗದಗ

ಸಾರಾಂಶ:

ಭಾರತೀಯ ಸಮಾಜ ಸುಧಾರಕರ ಪಟ್ಟಿಯಲ್ಲಿ ಗುರುತಿಸಿಕೊಳ್ಳುವ ಮೇರುನಾಯಕ ಡಾ. ಬಿ. ಫಿರ್. ಅಂಬೇಡ್‌ರ ರವರಾಗಿದ್ದಾರೆ. ಅಂಬೇಡ್‌ರ ರವರ ಪ್ರಕಾರ ಭಾರತೀಯ ಸಮಾಜದ ಸಾಮಾಜಿಕ ರಚನೆಯೇ ಜಾತಿವ್ಯವಸ್ಥೆಯಾಗಿದ್ದು, ಅದರ ಪರಿಣಾಮವಾಗಿ ಇಲ್ಲಿ ಜಾತಿ ತಾರತಮ್ಯ, ಶೋಷಣೆ, ದೌಜನ್ಯದಂತಹ ಅಮಾನವೀಯ ಸಂಗತಿಗಳು ಜಾರಿಯಲ್ಲಿವೆ. ಅನ್ವೇಶ್ಯರ ಸಮಸ್ಯೆಗಳಿಗೂ ಈ ಜಾತಿವ್ಯವಸ್ಥೆಗೂ ನೇರವಾದ ಸಂಬಂಧವಿದ್ದು, ಅವುಗಳಿಂದ ಮುಕ್ತಿಹೊಂದಲು ಇರುವ ಏಕೆಕರ್ಮಾಗಂಪಂದರೆ ಜಾತಿ ಹಾಗೂ ಜಾತಿವ್ಯವಸ್ಥೆಯ ವಿನಾಶವಾಗಿದೆ. ಅದರೆ, ಜಾತಿವ್ಯವಸ್ಥೆಯಿಂತಹ ಅಮಾನವೀಯ ವ್ಯವಸ್ಥೆಯ ವಿರುದ್ಧ ಸಾಕಷ್ಟು ಹೋರಾಟಗಳು ನಡೆದಿದ್ದರೂ, ಅದು ವಿನಾಶವಾಗದಿರುವುದರ ಕುರಿತು ಒಹುಚಚಿತ ವಿಷಯವಾಗಿತ್ತು. ಅದಕ್ಕಾಗಿ ಜಾತಿವ್ಯವಸ್ಥೆಯ ಕುರಿತು ಸಾಕಷ್ಟು ಸಿದ್ಧಾಂತಗಳ ಪರಿಶೀಲನೆ ನಡೆಸುವ ಮೂಲಕ ಅದನ್ನು ಅಧ್ಯಯನಾಡಿಕೊಳ್ಳಲು ಪ್ರಯತ್ನಿಸಿದ್ದರು. ಹಾಗೂ ಜಾತಿವ್ಯವಸ್ಥೆ ಮತ್ತು ಅದರ ಪರಿಣಾಮದ ಕುರಿತು ಪರಿಣಾಯ ವಿವರಣೆಗಳನ್ನು ಕರ್ತೃತ್ವಕೊಡಲು ಪ್ರಯತ್ನಿಸಿದರು. ಇದರ ಜೊತೆಗೆ, ಜಾತಿತಾರತಮ್ಯವನ್ನು ಹೋಗಲಾಡಿಸಲು ಸಂವಿಧಾನಾತ್ಮಕವಾಗಿ ಪರಿಹಾರ ಮಾರ್ಗಗಳನ್ನು ಸೂಚಿಸುವ ಮೂಲಕ ಜಾತಿಸಮಸ್ಯೆಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಾರೆ. ಉದಾರಣೆಗೆ; ನಿಮ್ಮವರ್ಗದವರಿಗೆ ಪ್ರತ್ಯೇಕ ರಾಜಕೀಯ ಕ್ಷೇತ್ರ, ಮೀಸಲು ಕ್ಷೇತ್ರ, ರಾಜಕೀಯ ಪ್ರಾತಿನಿಧಿ ಇತ್ಯಾದಿ. ಇವುಗಳಿಂದ ಕ್ರಮೇಣವಾಗಿ ಸಮಾನತೆ ಸಮಾಜವು ರಚನೆಯಾಗುವ ಮೂಲಕ ಜಾತಿವ್ಯವಸ್ಥೆಯು ವಿನಾಶವಾಗುತ್ತದೆ ಎಂದು ಭಾವಿಸಿದ್ದರು. ಅಂಬೇಡ್‌ರ ಪ್ರತಿಪಾದಿಸಿದ ವಿಶೇಷ ಸೂಲಭ್ಯಗಳನ್ನೂ ಸಂವಿಧಾನಾತ್ಮಕವಾಗಿ ಜಾರಿಗೊಳಿಸಿದಾಗಿಯೂ ಪ್ರಸ್ತುತದಲ್ಲಿಯೂ ಜಾತಿವ್ಯವಸ್ಥೆಯ ದೌಜನ್ಯದ ಕುರಿತು ಹೋರಾಟಗಳು ಅಧಿವಾ ಚಳ್ಳವಳಿಗಳು ನಡೆಯುತ್ತಿದ್ದು, ಅದನ್ನು ಅಧ್ಯಯನಿಸಿಕೊಳ್ಳಲು ಅಂಬೇಡ್‌ರ ಚಿಂತನೆಗಳು ಸಹಕರಿಸುತ್ತವೆಯೇ? ಎನ್ನುವ ಸಂಗತಿಯನ್ನು ಪ್ರಸ್ತುತ ಲೇಖನದಲ್ಲಿ ಪರಿಶೀಲಿಸಲಾಗುವುದು.

ಮುಖ್ಯಪದಗಳು: ಜಾತಿವ್ಯವಸ್ಥೆ, ಸಾಮಾಜಿಕ ರಚನೆ, ಅನ್ವೇಶ್ಯತೆ, ಸಾಮಾಜಿಕ ಸಿದ್ಧಾಂತಗಳು

೧. ಪೀಠಿಕೆ:

ಸಮಾಜಲಿಜಾತ್ತಾನದ ಸಿದ್ಧಾಂತಗಳು ಭಾರತೀಯ ಸಮಾಜ ಸಾಮಾಜಿಕ ರಚನೆಯಿಂದು ಗುರುತಿಸಿರುವ ಜಾತಿವ್ಯವಸ್ಥೆಯನ್ನು ಹೆಚ್ಚು ತಾರ್ಕಿಕವಾಗಿ ವಿವರಿಸುವ ಪ್ರಯತ್ನವನ್ನು ಅಂಬೇಡ್‌ರ ರವರು ಮಾಡಿದ್ದಾರೆ. ಅವರು “ಭಾರತದಲ್ಲಿ ಜಾತಿಗಳು: ಅವುಗಳ ರಚನಾಕ್ರಮ, ಹುಟ್ಟು ಮತ್ತು ಬೆಳವಣಿಗೆ” ಎನ್ನುವ ಪ್ರಬಂಧದಲ್ಲಿ ‘ಜಾತಿಯ ನಿಗೂಡತೆಯ ಸಿಕ್ಕಿಗಳನ್ನು ಬಿಡಿಸಲು, ಸಾಕಷ್ಟು ಲೇಖಿಕರು ಪ್ರಯತ್ನಿಸಿದ್ದಾಗಿಯೂ ದುರಾದ್ಯವ್ಯವಶಾತ್’ ಅದು ಇನ್ನೂ ವ್ಯಾಖ್ಯಾನಿಸದ ಸಾಮಾಜಿಕದಲ್ಲಿದೆ, ಅಧ್ಯವಾಗದ ಸಾಮಾಜಿಕ ಎನ್ನುವುದನ್ನು ಮತ್ತು ಹೇಳಬೇಕಿಲ್ಲ. ಅದರೆ ಅದನ್ನು ಅಧ್ಯಯನಾಡಿಕೊಳ್ಳಲು ಸಾಧ್ಯವೆಂದು’ ಅಭಿಪ್ರಾಯವಹಡುತ್ತಾರೆ. ಈ ನೆಲೆಯಲ್ಲಿ ಜಾತಿ ಹಾಗೂ ಜಾತಿವ್ಯವಸ್ಥೆಯ ಕುರಿತೆ ಸಿದ್ಧಾಂತಗಳ ಪ್ರಾರಂಭಲೇಳಿಕನದಲ್ಲಿ ತೊಡಗಿಸಿಕೊಂಡಿದ್ದರು.

೨. ಅಂಬೇಡ್‌ರ ಚಿಂತನೆಯನ್ನು ರೂಪೀಸಿ ಸ್ವೀಕರಿಸಿಕೊಂಡಿರುವ ವಿಧಾನ:

ಜಾತಿ ಮತ್ತು ವ್ಯತ್ತಿ:

ಮಾನವಶಾಸ್ತ್ರ ಮತ್ತು ಸಮಾಜಶಾಸ್ತ್ರದಲ್ಲಿ ಜಾತಿವ್ಯವಸ್ಥೆಯನ್ನು ಚಿತ್ರಿಸುವಾಗ ವ್ಯತ್ತಿಯನ್ನು ಪ್ರಮುಖ ಸಂಗತಿಯನ್ನಾಗಿ ಪರಿಗಣಿಸಿವೆ. ಅವುಗಳ ಪ್ರಕಾರ ಜಾತಿಯಿಂದರೆ ‘ವ್ಯತ್ತಿಯ

ವೃತ್ತಿಯನ್ನ ಮಾಡುತ್ತಾರೆ. ಜಾತಿಗೆ ಸಂಬಾಧಿಸಿದ ವೃತ್ತಿಯು ಇಲ್ಲದಿದ್ದು ಸಂದರ್ಭದಲ್ಲಿ ತಮ್ಮ ತೆಂದೆಯು ಮಾಡುತ್ತಿದ್ದ ವೃತ್ತಿಯನ್ನು ಅನುಸರಿಸಲಾಗುತ್ತದೆ ಎನ್ನುತ್ತಾರೆ. ಇದು ಜಾತಿಗೆ ವಿಶೇಷವಾದ ವೃತ್ತಿಯು ಇಲ್ಲದಿರುವ ಸಾಧಕೆಯಿರುವುದನ್ನು ಸೂಚಿಸುತ್ತದೆ. ಅಂದರೆ, ಇಲ್ಲಿ ವೃತ್ತಿಯು ಜಾತಿಯನ್ನು ನಿರ್ಧರಿಸುವ ಅಥವಾ ಅದನ್ನು ಸ್ವಲ್ಪಿಸುವ ಪಾಠೀಕ ನಿಬಂಧನೆಯಾಗಿದೆ ಎನ್ನುವ ಪ್ರತಿಪಾದನೆಯು ನಿರಾಕರಿಸಲ್ಪಡುವಂತೆ ತೋರುತ್ತದೆ. ಈ ನೆಲೆಯಲ್ಲಿ ಜಾತಿಯ ಉಗಮದ ಕುರಿತು ಹೀಗೆ ಸಿದ್ಧಾಂತಗಳನ್ನು ಅಧ್ಯಯನ ಮಾಡಿ ಅವುಗಳ ವಿಶಿಷ್ಟತ್ವಗಳನ್ನು ಅಂಬೇಡ್ಕರವರು ಗುರುತಿಸಿದ್ದಾರೆ. ಹಾಗೂ ಆ ಎಲ್ಲಾ ವಿವರಣೆಗಳೂ ಹೇಗೆ ಅಸಮಂಜಸತ್ಯೆಂದ ಕೂಡಿವ ಎಂಬುದನ್ನು ತೋರಿಸಿಕೊಡುತ್ತಾರೆ (ಅಂಬೇಡ್ಕರ, ೧೦೦೯: ೫-೭೨, ಸಂ-೧).

ಅಂಬೇಡ್ಕರವರ ಪ್ರಕಾರ; ಈ ಸಿದ್ಧಾಂತಗಳು (ನೇನ್‌ಹಿಲ್‌, ಸೆನಾಟ್‌, ರಿಸ್‌ ಇತ್ಯಾದಿ ಚಿಂತಕರ ವಾದಗಳು) 'ಸಾಧಿಸಬೇಕಾದ ವಿಷಯವನ್ನೇ ಘಲಿತಾಂಶ ಎಂದಿಟ್‌ಕೋಳ್‌ಹಾತ್' ಮಾರುವೇವದ ರೂಪಗಳು, ಭಾರತದಲ್ಲಿ ಇಡೀ ಜಾತಿವ್ಯವಸ್ತೆ ರಚನೆಯಾಗಿರುವುದು ಅದು ನಿರ್ವಹಿಸುವ ಕಾರ್ಯದ ಮೇಲೆ ಮಾತ್ರ' ಎಂದು ನೇನ್‌ಹಿಲ್‌, ಹೇಳುತ್ತಾರೆ. ಈ ಹೇಳಿಕೆಯನ್ನು ನೀಡುವ ಮೂಲಕ ಅವರು ನಮ್ಮ ಆಲೋಚನೆಯನ್ನು ಅಷ್ಟೇನು ದೂರ ಕೂಂಡೋಯ್ವಿಲ್‌ವಿಲ್‌ವೆಂದು ಸರಿಯಾಗಿ ನೆನಷಿಸಬೇಕಾಗುತ್ತದೆ; ಭಾರತದಲ್ಲಿ ಜಾತಿಗಳು ಕ್ರಿಯಾತ್ಮಕ ಅಧವಾ ವೃತ್ತಿಪರವೆಂದೇ ಹೇಳಿದಂತಾಗುವ ಅವರ ಹೇಳಿಕೆ ತುಂಬ ಸಷ್ಟೇಯಾದ ಸಂಶೋಧನೆ; ವೃತ್ತಿಪರ ಗುಂಪು ವರತ್ತಿಪರ ಜಾತಿಯಾದದ್ದು ಏಕ ಎಂಬುದನ್ನು ನೇನ್‌ಹಿಲ್‌ ಇನ್ನೂ ಅರಿಯಬೇಕಾಗಿದೆ ಹಾಗೂ ಇದರಿಂದಾಗಿ ಈ ರೀತಿಯ ಗುಂಪುಗಳು ಎಲ್ಲ ದೇಶಗಳಲ್ಲಿ ಇದ್ದರೂ, ಅಲ್ಲಿ ಜಾತಿಗಳು ಏಕಿಲ್ಲ ಎಂಬ ಪ್ರಶ್ನೆಯೂ ಉಗಮವಾಗುತ್ತದೆ ಎನ್ನುತ್ತಾರೆ (ಅಂಬೇಡ್ಕರ, ೧೦೦೯: ೧೧-೧೮).

ಅಸ್ಪೃಶ್ಯತೆಯ ಕುರಿತೆ ವೃತ್ತಿಸಿದ್ಧಾಂತವನ್ನು ಅಂಬೇಡ್ಕರವರು ವಿಮರ್ಶಿಸುತ್ತಾರೆ ಅದನ್ನು ಒಪ್ಪಿಕೊಳ್ಳಲು ಎದುರಾಗುವ ಸಮಸ್ಯೆಯನ್ನು ಈ ಮುಂದಿನಾತ್ಮೆ ಗುರುತಿಸುತ್ತಾರೆ: "ಅಸ್ಪೃಶ್ಯರು ಅನುಸರಿಸುವ ಕೋಳಕು ಮತ್ತು ಕಶ್ಲು ಕಸುಬುಗಳು ಪ್ರತಿಯೊಂದು ಸಮಾಜದಲ್ಲಾ ಇವೆ. ಪ್ರತಿಯೊಂದು ಮಾನವ ಸಮಾಜದಲ್ಲಾ ಈ ಕಸುಬುಗಳನ್ನು ಮಾಡುವವರು ಇರುತ್ತಾರೆ. ಹಾಗಿದ್ದಾಗಿ ಯಾರಂಜಂಚದ ಬೇರಡೆಗಳಲ್ಲಿ ಅಂತಹ ಜನರನ್ನು ಅಸ್ಪೃಶ್ಯರಿಂದು ಏಕ ಕಾಣಲಿಲ್ಲ? ...ಅವರು ಆಯ್ದರ ಪಂಗಡಕ್ಕೆ ಸೇರಿದ್ದಾಗೂ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಅಶುದ್ಧದಲ್ಲಿ ಅತಿ-ಅಶುದ್ಧ ಕಸುಬಾದ ಜಾಡಮಾಲಿಯ ಕೆಲಸದಲ್ಲಿ ತೊಡಗುತ್ತಿದ್ದರು. ಆಯ್ದನೋಬ್ಬನಿಗೆ ಈ ಕೆಲಸವು ಹೇಸಿಗೆಯಲ್ಲದಿದ್ದಲ್ಲಿ ಅಶುದ್ಧ ಕೆಲಸಗಳಲ್ಲಿ ತೊಡಗುತ್ತಿದ್ದರು ಅಸ್ಪೃಶ್ಯತೆಗೆ ಕಾರಣವಾಯಿತೆಂದು ಹೇಗೆ ತಾನೇ ಹೇಳಲು ಸಾಧ್ಯ? ಆದ್ದರಿಂದ ಅಸ್ಪೃಶ್ಯತೆಗೆ ಅಶುದ್ಧ ಕಸುಬು ಕಾರಣವಿಂಬ ಸಿದ್ಧಾಂತದಲ್ಲಿ ಹುರುಳಿಲ್ಲ" (ಅಂಬೇಡ್ಕರ, ೧೯೯೮: ೪೨೨-೪೨೩). ಈ ರೀತಿಯಾಗಿ ವೃತ್ತಿ ಆಧಾರಿತವಾಗಿ ಜಾತಿಯನ್ನು ಗುರುತಿಸುವುದು ಅಧವಾ ಜಾತಿಯು ವೃತ್ತಿಯ ಗುಂಪು ಎಂದು ಹೇಳುವುದು ಸಮಸ್ಯಾತ್ಮಕವಾಗುತ್ತದೆ ಎಂಬುದು ಅಂಬೇಡ್ಕರ ವಾದವಾಗಿತ್ತು. ಹಾಗೆಯೇ ಪ್ರತ್ಯೇಕತೆಗೆ, ಮುಡಿಮೈಲಿಗೆ ಇತ್ಯಾಗಿ ಸಂಗತಿಗಳಿಗೆ ಸಂಬಾಧಿಸಿದಾತ್ಮೆಯೂ ಸಹ ತಾರ್ಕಿಕ ಪ್ರಶ್ನೆಯನ್ನುತ್ತಾರೆ.

ಮಡಿಮೈಲಿಗೆ/ಪ್ರತ್ಯೇಕತೆ ಮತ್ತು ಜಾತಿವ್ಯವಸ್ತೆ:

ಜಾತಿವ್ಯವಸ್ತೆಯ ಪ್ರಮುಖ ಲಕ್ಷಣಗಳಲ್ಲಿ ಸಾಮಾಜಿಕ ಪ್ರತ್ಯೇಕತೆ ಅಧವಾ ಮಡಿಮೈಲಿಗಿಯು ಪ್ರಮುಖವಾದುದು ಎಂದು ಸಮಾಜಶಾಸ್ತ್ರಜ್ಞರು ವಾಚಾನಿಸುತ್ತಾರೆ. ಉದಾಹರಣೆಗೆ ನೇನ್‌ಹಿಲ್‌ವರ ಪ್ರಕಾರ ಜಾತಿ ಎಂದರೆ, "ಸಮಾಜದ ಒಂದು ಗುಂಪು. ಇದು ಯಾವುದೇ ಇನ್ನೊಂದು ಗುಂಪಿನೊಂದಿಗೆ ಯಾವುದೇ ಸಂಬಾಧವನ್ನು ನಿರಾಕರಿಸುತ್ತದೆ..." (ಅಂಬೇಡ್ಕರ, ೧೦೦೯: ೮). ಇದನ್ನೇ ಎಂಥೋವೆನಾರವರ ಮಾತಿನಲ್ಲಿದ್ದುವುದಾದರೆ; "ಜಾತಿ ಸ್ವರೂಪದ ಪ್ರಮುಖ ಸತ್ಯ ಎನಿಸಿಕೊಂಡ ಸರಭೋಜನ ಮತ್ತು ಅಂತಜಾರ್ಥಿ ವಿವಾಹಕ್ಕೆ ನಿರ್ಬಂಧವಿದೆ... ಇದನ್ನು ನೋಡಿದರೆ, ಇಡೀ ಜಗತ್ತು ಎಂದೂ ಕಂಡಿಲ್ಲದ ಸಾಮಾಜಿಕ ಪ್ರತ್ಯೇಕತೆಯನ್ನು ಕಾಪಾಡುವ, ಅತ್ಯಂತ ಪರಿಪೂರ್ಣವಾದ ವ್ಯವಸ್ಥೆ ಎಂದು ಭಾರತೀಯ ಜಾತಿವ್ಯವಸ್ತೆಯನ್ನು ಸ್ವಾಲ್ಪವಾಗಿ ಬಣ್ಣಿಸುವುದೇನೋ ಎಂದೆನಿಸುವಾತ್ಮದೆ" (ಎಂಥೋವೆನಾ, ೧೯೯೦: ೫೩-೫೪). ವರ್ಣವ್ಯವಸ್ಥೆಯ ಸಂಕೇತದ ರೂಪವಾದ ಎಂದೆನಿಸುವಾತ್ಮದೆ" (ಎಂಥೋವೆನಾ, ೧೯೯೦: ೫೩-೫೪).

CO-ORDINATOR

IQAC

UGC CARE Group- I, Sr. No: 381

N.L.E.S Arts & Commerce College
GADAG

PRINCIPAL

K.L.E. Society's

Page. 26

Arts & Commerce College
GADAG-BETGERI-582101

ಜಾತಿವ್ಯವಸ್ಥೆಯ ಶ್ರೇಣಿಕರಣದಲ್ಲಿ ಜಾತಿಗಳ ಸಾನ್ ಬದಲಾವಣೆಗೆ ನಿರ್ಬಂಧ ವಿಧಿಸಲಾಯಿತು. ಹಾಗೂ ವೃತ್ತಿ, ಶುದ್ಧತೆ-ಅಶುದ್ಧತೆ, ಅಚಾರಣೆಗಳು, ಅಧಿಕಾರ ಇತ್ಯಾದಿ ಸಂಗತಿಗಳು ಜಾತಿಗಳ ಸಾನ್ವಮಾನವನ್ನು ನಿರ್ದರ್ಶಿಸುವಂತಾಯಿತು (ದೂರೋ, ೧೮೮೦: ೩೯. ಶ್ರೀನಿವಾಸ್ ಎಂ.ಎನ್. ೧೦೦೪: ೧೧೭).

ಅಂದರೆ, ಸಾಮಾಜಿಕ ಪ್ರತ್ಯೇಕತೆ ಹಾಗೂ ಮಡಿಮ್ಲಿಗಯಂತಹ ಆಚರಣೆಗಳು ಜಾತಿಯ ಗುಣಲಕ್ಷಣವಾಗಿದೆ ಎಂದು ವಿವರಿಸಲಾಗಿದೆ. ಆದರೆ, ಅಂಬೇಡ್ಕರವರು ಇದನ್ನು ಸೆನಾಟ್ರಿವರ ವಾದವನ್ನು ವಿಮರ್ಷಿಸುವ ಮೂಲಕ ಅದರಲ್ಲಿನ ಗೊಂದಲಗಳನ್ನು ಅಸ್ವಷ್ಟಪಡಿಸುತ್ತಾರೆ: "ಮೊದಲು ಸೆನಾಟ್ರಿವರಿಂದ ಆರಂಭಿಸುತ್ತೇನೆ. ಅವರು ಜಾತಿಯ ಒಂದು ಮುಖ್ಯ ಲಕ್ಷಣವೆಂದು 'ಮಾಲೀನ್ಯ ಪರಿಕಲ್ಪನೆ'ಯತ್ತ ಗಮನಸೆಳೆಯಾಗಿದೆ. ಯಾವುದೇ ರೀತುಯಲ್ಲಿಯೂ ಇದು ಜಾತಿಯ ವೈಶಿಷ್ಟ್ಯ ಯವಲ್ಪಂದು ಈ ಅಂಶದ ಬಗ್ಗೆ ನಾನು ಧಾರಳವಾಗಿ ಹೇಳಬಹುದು. ಸಾಮಾನ್ಯವಾಗಿ ಇದು ಪುರೋಹಿತಶಾಂತಿ ವಿಧಾನಗಳಲ್ಲಿ ಹುಟ್ಟಿಕೊಳ್ಳುತ್ತದೆ. ಅಲ್ಲದೆ ನಿರ್ದಿಷ್ಟ ವಿಚಾರಪೋಂದಕ್ಕೆ ಸಂಬಾಧಿಸಿದ ವಾವಿತ್ಯಂ 'ಯದ ಬಗ್ಗಿನ ಸಾಮಾನ್ಯ ನಂಬಿಕೆಯ ಭಾಗ ಇದು. ...ಜಾತಿಯ ಹೊರಗಿನವರೊಂದಿಗೆ ಕುಳಿತು ಉಂಟಿ ಮಾಡದಿರುವಿಕೆಯನ್ನು ಜಾತಿಯ ವಿಶೇಷತೆಗಳಲ್ಲಿನಂದು ಎಂದು ನೆನ್ನಾಫೀಲ್ಪವರು ತಮ್ಮದೇ ದಾಟಿಯಲ್ಲಿ ವಿವರಿಸಿದ್ದಾರೆ. ಅವರ ವಿವರಣೆಯಲ್ಲಿ ಹೊಸ ಸಂಗತಿಯಿದ್ದರೂ ಇವರು ಪರಿಣಾಮವನ್ನೇ ಕಾರಣವೆಂದು ತಪ್ಪಾಗಿ ತಿಳಿದರೆಂದು ನಾವು ಹೇಳಬೇಕಾಗುತ್ತದೆ (ಅದೇ, ೫). ಸಾಮಾಜಿಕ ಪ್ರತ್ಯೇಕತೆಯ ಜಾತಿಯ ರಚನಾಂಶವಲ್ಲ. ಬದಲಾಗಿ, ಅದರ ಸಾಂಭಾವಿಕ ಲಕ್ಷಣವಾಗಿದೆ. ಹಾಗೂ ಮಡಿಮ್ಲಿಗೆ ಎಂಬುದು ಜಾತಿಯ ಸಾಮಾನ್ಯ ಲಕ್ಷಣವಲ್ಲ ಬದಲಾಗಿ ಅದು ಒಂದು ಜಾತಿಯ ವಿಶೇಷ ಗುಣವಾಗಿದೆ. ಇದನ್ನು ಜಾತಿಯ ಲಕ್ಷಣವಾಗಿ ಸಾಮಾನ್ಯಾಕ್ರಿಸಿಸಲು ಸಾಧ್ಯವಿಲ್ಲ ಎನ್ನುತ್ತಾರೆ.

೬. ಅಂಬೇಡ್ಕರ ಚಿಂತನೆಯಲ್ಲಿ ಜಾತಿ ವಿಶೇಷಣೆ:

ಜಾತಿ ಹಾಗೂ ಜಾತಿವ್ಯವಸ್ಥೆಯ ಕುರಿತು ಇರುವ ಸಿದ್ಧಾಂತಗಳನ್ನು ವಿಮರ್ಷಿಸುವ ಮೂಲಕ ಅವುಗಳಿಗೆ ಎದುರಾಗುವ ಸವಾಲುಗಳನ್ನು ಚರ್ಚಿಸಿ, ಪರ್ಯಾಯವಾಗಿ ವಿವರಿಸುವ ಪ್ರಯತ್ನ ಮಾಡುತ್ತಾರೆ. ಅಂಬೇಡ್ಕರ ಅವರು ಭಾರತೀಯ ಸಮಾಜ ಹಿಂದೂ ರಿಲಿಜಿನ್‌ನ ಆಧಾರದ ಮೇಲೆ ನಿರ್ಮಾಣವಾಗಿದ್ದು, ಇದರ ಪ್ರಮುಖ ಲಕ್ಷಣವ್ಯವಸ್ಥೆಯಾಗಿದೆ. ಮೂಲತಃ ಪರಿಣಾಮವ್ಯವಸ್ಥೆಯು ಉತ್ತಮವಾಗಿದ್ದು ನಂತರ ಬಾಹ್ಯಾಣರು ತಮ್ಮನ್ನು ತಾವು ಇತರರಿಂದ ಬೇರೆಡಿಸಿಕೊಂಡರು. ಪರಿಣಾಮವಾಗಿ ತಾವೇ ಒಂದು ಜಾತಿಯಾದರು, ನಂತರ ಉಳಿದ ಜಾತಿಗಳೂ ಅವರನ್ನೇ ಅನುಕರಿಸಿದವು ಎನ್ನುತ್ತಾರೆ: "ಹಿಂದೂ ಸಮಾಜವು ಇತರ ಸಮಾಜಗಳ ರೀತಿಯಲ್ಲಿಯೇ ವರ್ಗಗಳಿಂದ ಕೂಡಿದ್ದವು ಎಂಬುದನ್ನು ಪಾರಂಭದಲ್ಲಿಯೇ ನನಹಿಗೆ ತಂದುಕೊಳ್ಳುವುದು ಒಳ್ಳೆಯದು. ನಮಗೆ ತಿಳಿದು ಬಂದಿರುವ ಪಾರಂಭದ ವರ್ಗಗಳು: ೧. ಬಾಹ್ಯಾಣರು ಅಥವಾ ಪುರೋಹಿತ ವರ್ಗ. ೨. ಕ್ಷತ್ರಿಯರು ಅಥವಾ ಸೈನಿಕ ವರ್ಗ. ೩. ವೃಶ್ಚಿರು ಅಥವಾ ವರ್ತಕ ವರ್ಗ. ಮತ್ತು ೪. ಶೂದ್ರರು ಅಥವಾ ಕುಶಲಕರ್ಮಿಗಳು ಹಾಗೂ ಡಾಸ್ಯ ವೃತ್ತಿಯವರು. ಇದು ಮೂಲಭೂತವಾಗಿ ಒಂದು ವರ್ಗವ್ಯವಸ್ಥೆಯಾಗಿತ್ತು. ...ಹಿಂದೂಗಳ ಇತಿಹಾಸದ ಯಾವುದೋ ಒಂದು ಹಂತದಲ್ಲಿ ಪುರೋಹಿತ ವರ್ಗ ಸಾಮಾಜಿಕವಾಗಿ ಉಳಿದ ವರ್ಗಗಳಿಂದ ತಾನಾಗಿ ಬೇರೆಟ್ಟಿತು ಮತ್ತು ತನ್ನ ಬಾಗಿಲು ಮುಚ್ಚುವ ವರ್ತನೆಯಿಂದಾಗಿ ತಾನೇ ಒಂದು ಜಾತಿಯಾಗಿ ಪರಿವರ್ತನೆಗೊಂಡಿತು. ಸಾಮಾಜಿಕ ಶ್ರಮ ವಿಭಜನೆಯ ಕಟ್ಟಳೆಗೆ ಒಳಪಟ್ಟು ಉಳಿದ ವರ್ಗಗಳು ತಾರತಮ್ಯಗಳಿಗೆ ಒಳಗಾದವು: ಕೆಲವು ದೊಡ್ಡ ಗುಂಪುಗಳಾದರೆ ಉಳಿದವು ಸಣ್ಣಪುಟ್ಟ ಗುಂಪುಗಳಾದವು..." (ಅಂಬೇಡ್ಕರ, ಸಂ-೧ ೧೦೦೯: ೧೧೮).

ಈ ಹಂತದಲ್ಲಿ, ಜಾತಿಯ ಉಗಮದ ಕುರಿತು ವಿವರಿಸುವಾಗ ಅಂಬೇಡ್ಕರವರೂ ಸಹ ಜಾತಿಗಳು ವೃತ್ತಿ ಆಧಾರಿತ ಗುಂಪುಗಳಾಗಿವೆ. ಈ ವೃತ್ತಿ ಆಧಾರಿತ ಗುಂಪುಗಳಾಗಿ ಜಾತಿಗಳು ಅಸ್ತಿತ್ವವನ್ನು ಪಡೆದುಕೊಳ್ಳಲು ಬಾಹ್ಯಾಣ ಪರಿಣಾದವರು ಪ್ರಮುಖ ಕಾರಣವಾಗುತ್ತಾರೆ. ಈ ವೃತ್ತಿ ಆಧಾರಿತ ವರ್ಗಕರಣವನ್ನು ಅಧ್ಯಯಾಡಿಕೊಳ್ಳಲು ಹಿಂದೂಯಿಸಿ ಮತ್ತು ಅದರ ಪರಿಣಾಮವ್ಯವಸ್ಥೆಯನ್ನು ಪೂರ್ವಭಾವಿಯಾಗಿ ಇಟ್ಟುಕೊಳ್ಳಬೇಕಾದುದು ಅತ್ಯಗತ್ಯ ಎನ್ನುವ ನಿಲುವಿಗೆ

ಅಧಾರ ಗ್ರಂಥಗಳು:

- ಅಂಬೇಡ್ಕರ್, ಬಿ. ಆರ್. 1900. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಮಗ್ರ ಬರಹ ಮತ್ತು ಭಾಷಣಗಳು ಸಂಪುಟ-1. ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
- ರಾಜಶೇಖರಯ್ಯ, ಎ. ಎಮ್. (ಸಂ). ೧೯೯೯. ಡಾ || ಬಾಬಾಸಾಹೇಬ್ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು. ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ.
- ಶ್ರೀನಿವಾಸ್, ಎಲ್. 1910. ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು. ಹಂಪಿ: ಪ್ರಸಾರಾಂಗ ಕನ್ನಡ ವಿಶ್ವವಿದ್ಯಾನಿಲಯ.
- Bougle, C. 1958. *The Essence and Reality of the Caste System*. New Delhi: Oxford University Press.
- Dubois, Abbe. 1992. *People of India*. New Delhi : Asian Education Services.
- Dubois, Abbe. 2001. *Hindu Manners, Customs and Ceremonies*. New Delhi : Asian Education Services.
- Dumont, Louis. 1998. *Homo Hierarchicus*. New Delhi: Oxford University Press.
- Enthoven, R. E. 1990. *The Tribes and Castes of Bombay*. Vo-I, New Delhi: Asian Education Services.
- Enthoven, R. E. 1990. *The Tribes and Castes of Bombay*. Vo-II. New Delhi: Asian Education Services.
- Ghurey, G. S. 1969. *Caste and Race in India*. Bombay: Bombay Popular Prakashan.
- Karve, Iravati. 1953. Kinship Organization in India. Bombay: Asia Publishing House.
- Karve, Iravati. 1956. *Caste in Modern Time*. Report of the seminar on Castism: Bombay.
- Risley, Herbert. 1915. *The People of India*. New Delhi : Asian Education Services.
- Srinivas M. N. 2004. *Collected Essays*. New Delhi: Oxford University Press.
- Thurston, Edgar. 2001. *Castes and Tribes of Southern India*. Vo-II. New Delhi : Asian Education Services.

MS
CO-ORDINATOR

IQAC

**KLES Arts & Commerce College
GADAG**

DP
PRINCIPAL

K.L.E. Society's

**Arts & Commerce College
GADAG-BETGERI-582101**